

ಆತನು ಮರಣ ಹೊಂದಿದ ದಿನ ಯಾವದು?

ಕ್ರಿಸ್ತನ ಜೀವನ ಚರಿತ್ರೆ, 2ನೇ “ಮೂರು ರಾತ್ರಿ ಹಾಗೂ ಮೂರು ಹಗಲು (ಮತ್ತಾಯ 12:40)” ಎಂಬ ಪಾಠವನ್ನು ಸೇರಿಸಲಾಗಿದೆ, ಕ್ರಿಸ್ತನ ಪುನರುತ್ಥಾನದ ವಿಷಯವನ್ನು ಅದರೊಂದಿಗೆ ಹೆಚ್ಚು ಅಧ್ಯಯನ ಮಾಡಬಹುದಾಗಿದೆ. ಕೊನೆಯ ವಾರದ ಕ್ರಮಬದ್ಧತೆಯನ್ನು ಸಹ ಚರ್ಚಿಸಲಾಗಿದೆ. ಮುಖ್ಯವಾಗಿ, ಆತನು ಮರಣವನ್ನು ಹೊಂದಿದ ದಿನದ ಹಾಗೂ ಆತನು ಸಮಾಧಿಯಲ್ಲಿ ಎಷ್ಟು ಕಾಲ ಇದ್ದನು ಎಂಬುದನ್ನು ಆಳವಾಗಿ ಚರ್ಚಿಸಲಾಗಿದೆ, ಅದಾಗ್ಯೂ ಅದರ ಸಾರಾಂಶವನ್ನು ಪರಿಶೀಲಿಸೋಣ.

ಯೇಸು ವಾರದ ಮೊದಲನೆಯ ದಿನ ಎದ್ದನು ಎಂಬ ವಿಷಯದಿಂದ ಈ ಚರ್ಚೆಯನ್ನು ಆರಂಭಿಸೋಣ. ಮಾರ್ಕನ ಪ್ರಕಾರ ಯೇಸು “ವಾರದ ಮೊದಲನೆಯ ದಿನವೇ ಎದ್ದನು” (ಮಾರ್ಕ 16:9)¹ - ಮತ್ತು ಇತರೆ ಸುವಾರ್ತೆಯಲ್ಲೂ ಇದೇ ಲೀತಿ ಬರೆಯಲಾಗಿದೆ.² ಚರ್ಚೆಯ ಮೊದಲು, ಈ ಮೂಲಭೂತ ಸತ್ಯವನ್ನು ನಾವುಗಳು ಅರಿಯಬೇಕು.

ಆತನು ಎದ್ದು ಬಂದ ಈ ದಿನದ ಬಗ್ಗೆ ನಮ್ಮೆಲ್ಲ ಭಿನ್ನಾಭಿಪ್ರಾಯಗಳು ಇಲ್ಲದೆ ಇರುವಾಗ ಒಂದು ಪ್ರಶ್ನೆಯು ಉದ್ಭವಿಸುತ್ತದೆ: “ಆತನು ಮರಣ ಹೊಂದಿದ ದಿನ ಯಾವದು?” ಅನೇಕರು, ಯೇಸು ಯೆಹೂದ್ಯರ ಆರನೆಯ ದಿನ ಅಥವಾ ನಾವು ಹೇಳುವ ಶುಕ್ರವಾರದಂದು ಆತನು ಸತ್ತನು ಎಂದು ಭಾವಿಸುತ್ತಾರೆ.³ Robert Thomas and Stanley Gundryರವರ ಪ್ರಕಾರ, “ಶುಕ್ರವಾರದಂದು ಯೇಸು ಸತ್ತನು ಎಂದು ಸಭೆಯ ಸಂಪ್ರದಾಯ ಹೇಳುತ್ತದೆ. ಸತ್ಯವೇದವು ಸಹ ಕ್ರೂಪಿಯ ಮರಣ ಶುಕ್ರವಾರವೇ ನಡೆಯಿತು ಎಂಬ ಸೂಚನೆಯನ್ನು ನೀಡುತ್ತದೆ.”⁴ ನಾನು ಠೀಕಿಸಿರುವ ಯೇಸುವಿನ ಕಡೇವಾರದ ಸೇವೆಯು ಸಹ ಈ ಸಿದ್ಧಾಂತವನ್ನು ಅವಲಂಬಿಸಿರುತ್ತದೆ.

ಹೇಗೂ, ಕಾಲಾಂತರದಲ್ಲಿ ಕೆಲವು ಅಭಿಪ್ರಾಯಗಳು ಉಂಟಾಗಿವೆ. ಎರಡನೇ ಶತಮಾನದ ಸಭಿಕವರು, ಕ್ರಿಸ್ತನ ಪಸ್ತು ಹಬ್ಬವನ್ನು ತಾವೇ ನಿರ್ಮಿಸಿ, ಆ ಆಚರಣೆಯನ್ನು ಕ್ರಿಯೆಯಲ್ಲಿ ತಂದರು. ಇದಕ್ಕೆ ತದ್ವಿರುದ್ಧವಾಗಿ, ಕೆಲವರು ಯೇಸು ಪಸ್ತು ಹಬ್ಬವನ್ನು ಊಟವನ್ನು ಮಾಡಲಿಲ್ಲ ಎಂದಿರುವರು. ಯೇಸು ಮರಣ ಹೊಂದಿದ ದಿನದಲ್ಲೇ ಆ ಊಟಮಾಡಿದನು ಎಂಬ ಪ್ರತೀತಿ ಇದೆ, ಹೇಗೂ ಅವರ ಈ ಹೇಳಿಕೆಯಲ್ಲಿ ಯೇಸುವಿನ ಮರಣದ “ದಿನದ” ಕುರಿತ ದ್ವಂದ್ವವಿದೆ.

ಯೇಸು ಶುಕ್ರವಾರದಂದು ಮರಣ ಹೊಂದಲಿಲ್ಲ ಎಂಬುದು ಇನ್ನು ಕೆಲವರ ಅಭಿಪ್ರಾಯ ವಾಗಿದೆ. ಗ್ರೀಕ್ ಭಾಷೆಯ ಪಂಡಿತರಾದ B. F. Westcott ರವರು ಕ್ರಿಸ್ತನು ಗುರುವಾರದಂದು ಮರಣಹೊಂದಿದನು ಎಂಬ ಅಭಿಪ್ರಾಯ ಹೊಂದಿದ್ದಾರೆ.⁵ Narrated Bible ಸಹ ಇದೇ ಲೀತಿಯಾಗಿ ವಾದಿಸುತ್ತದೆ.⁶ ದೂರ ದೇಶದ ನನ್ನ ಸ್ನೇಹಿತನೊಬ್ಬನು ನನಗೆ ಕಳುಹಿಸಿರುವ ಒಂದು ಚಿಕ್ಕ ಪುಸ್ತಕದ ಪ್ರಕಾರ, ಯೇಸು ಬುಧವಾರದಂದು ಸತ್ತನು ಎಂದು ಠೀಕಿಸುತ್ತದೆ.

ಇದರ ಕುರಿತ ನಿರ್ಣಯವು ಯಾವುದೇ ಲೀತಿಯಲ್ಲಿ ನಮ್ಮ ನಂಬಿಕೆಗೆ ಅಡಚಣೆಯಾಗುವುದಿಲ್ಲ. ವಾರದ ಮೊದಲನೆಯ ದಿನದಲ್ಲೇ ಯೇಸು ಎದ್ದು ಬಂದನು ಎಂದು ಎಲ್ಲವರಿಗೂ ನಂಬುತ್ತೇವೋ, ಅಲ್ಲವರಿಗೆ, ಆತನು ಮರಣಹೊಂದಿದ ದಿನದ ಕುರಿತ ಭಿನ್ನಾಭಿಪ್ರಾಯಗಳು ನಮ್ಮ ನಂಬಿಕೆಯ ಮೇಲೆ ಪರಿಣಾಮ ಬೀರದು. ಆ ಕೊನೆಯ ವಾರದಲ್ಲೇ ಯೇಸು ಮಾಡಿದ ಸೇವೆಯ ವಿಶ್ವಾಸುಗಳ ಮೇಲೆ ಅದು ಅವಲಂಬಿಸಿರುತ್ತದೆ. ಹೇಗೂ, ಇದರ ಕುರಿತ ಚರ್ಚೆಯನ್ನು ಮುಂದುವರಿಸಬಹುದಾಗಿದೆ.

ಆತನು ಶುಕ್ರವಾರದಂತೆ ಮರಣಹೊಂದಿದನು ಎಂದು ನಂಬುವುದಕ್ಕೆ ಕಾರಣಗಳಿವೆ

ಶುಕ್ರವಾರದಂದು ಯೇಸು ಸತ್ತನು ಎಂಬುದಕ್ಕೆ ಎರಡು ಕಾರಣಗಳನ್ನು ನಾನು ನಿೀಡುತ್ತೇನೆ. (ಅಧಿಕ ಮಾಹಿತಿಗಾಗಿ ಟಿಪ್ಪಣಿ ನೋಡಿಲಿ.)

(1) ಕೆಲವರ ಅಭಿಪ್ರಾಯದಂತೆ, “ಯೇಸು ಪಸ್ಕದ ಮಾದಲಿಯ ಊಟ ಮಾಡಿದನೇ ಹೊರತು ಪಸ್ಕದ ಊಟವನ್ನು ಮಾಡಲಿಲ್ಲ”⁷ ಎಂದು ನಂಬುವ ಹಾಗೆ. ನಾನು ನಂಬದೆ, ಯೇಸು “ಪಸ್ಕದ ಊಟವನ್ನು ಮಾಡಿದನೆಂದು ನಾನು ನಂಬುತ್ತೇನೆ.” ಯೇಸು ಪಸ್ಕದ ಊಟವನ್ನು ಮಾಡಿದನು ಅಥವಾ ಇಲ್ಲ ಎಂಬುವ ವಿಷಯವು ಈ ಚರ್ಚೆಯ ಪ್ರಮುಖ ಅಂಶವಾಗಿದೆ. ಲೂಕನು ಈ ಕುರಿತು, “ಹುಳಿಯಿಲ್ಲದ ರೊಟ್ಟಿಯನ್ನು ತಿನ್ನುವ ದಿವನಗಳಿಲ್ಲ ಪಸ್ಕದ ಕುಲಿಯನ್ನು ಕೊಯ್ಯತಕ್ಕ ದಿವನ” ಎಂದು ಬರೆದನು (ಲೂಕ 22:7; ಒತ್ತಿ ಹೇಳಿದ್ದು ನನ್ನದು). ಮತ್ತಾಯನು, “ಹುಳಿಯಿಲ್ಲದ ರೊಟ್ಟಿಯ ಹಬ್ಬದ ಮೊದಲನೆಯ ದಿವನ ಶಿಷ್ಯರು ಯೇಸುವಿನ ಬಳಿಗೆ ಬಂದು ‘ಪಸ್ಕದ ಊಟ ಮಾಡುವುದಕ್ಕೆ ನಾವು ನಿನಗೆ ಎಲ್ಲ ಸಿದ್ಧಮಾಡ ಬೇಕೆನ್ನುತ್ತಿ?’” (ಮತ್ತಾಯ 26:17; ಒತ್ತಿ ಹೇಳಿದ್ದು ನನ್ನದು) ಎಂದರು. ಆಗ ಯೇಸು ತನ್ನ ಶಿಷ್ಯರಿಗೆ, “ನೀವು ಪಟ್ಟಣದೊಳಗೆ ಇಂಥವನ ಬಳಿಗೆ ಹೋಗಿ ಅವನಿಗೆ, “ನನ್ನ ಕಾಲವು ಸಮೀಪವಾಯಿತು; ನಿನ್ನ ಮನೆಯಲ್ಲಿ ನನ್ನ ಶಿಷ್ಯರ ಸಂಗಡ ಪಸ್ಕ ಹಬ್ಬ ಮಾಡುತ್ತೇನೆಂದು ‘ಬೋಧಕನು ಹೇಳುತ್ತಾನೆ ಎಂಬುದಾಗಿ ಹೇಳಿ ಅಂದನು”” (ಮತ್ತಾಯ 26:18; ಒತ್ತಿ ಹೇಳಿದ್ದು ನನ್ನದು). ಆಮೇಲೆ, “ಶಿಷ್ಯರು ಯೇಸು ತಮಗೆ ಅಪ್ಪಣೆಕೊಟ್ಟಂತೆ ಮಾಡಿ ಪಸ್ಕಕ್ಕೆ ಸಾಲಿಸಿದರು” (ಮತ್ತಾಯ 26:19; ಒತ್ತಿ ಹೇಳಿದ್ದು ನನ್ನದು). “ಸಂಜೆಯಾದಾಗ [ಸಿದ್ಧ ಮಾಡಿದ ನಂತರ ಸೂರ್ಯಹಸ್ತಬಿಸಿದಾಗ ಪಸ್ಕ ಆರಂಭವಾಯಿತು], ಯೇಸು ಹನ್ನೆರಡು ಮಂದಿ ಶಿಷ್ಯರ ಸಂಗಡ ಊಟಕ್ಕೆ ಕೂತುಕೊಂಡನು” (ಮತ್ತಾಯ 26:20). ಶಿಷ್ಯರೊಂದಿಗೆ ಆತನು ಕೂತುಕೊಂಡಾಗ, “ನಾನು ಶ್ರಮ ಅನುಭವಿಸುವುದಕ್ಕಿಂತ ಮುಂಚೆ ನಿಮ್ಮ ಸಂಗಡ ಈ ಪಸ್ಕದ ಊಟವನ್ನು ಮಾಡುವುದಕ್ಕೆ ಕೂತುಹಲದಿಂದ ಅಪೇಕ್ಷಿಸಿದ್ದೇನೆ” (ಲೂಕ 22:15; ಒತ್ತಿ ಹೇಳಿದ್ದು ನನ್ನದು). ಈ ಮಾತಿನ ಮೇರೆಗೆ, ಯೇಸು ಪಸ್ಕದ ಊಟವನ್ನು ಮಾಡಿದನು ಎಂದು ನಾನು ನಿೀಯಿಸುತ್ತೇನೆ.⁸ ಆತನು ಊಟ ಮಾಡಿದ ದಿನವೇ ಸತ್ತದ್ದರಿಂದ, ಅವರ್ಷದ ಪಸ್ಕದ ದಿನಾಂಕವು ಶುಕ್ರವಾರದಂದೇ ಬಂದಿರುವುದರಿಂದ, ಯೇಸುವಿನ ಮರಣ ಶುಕ್ರವಾರವೇ ಆಗಿರಬಹುದು ಎಂಬುದು ಸಾಮಾನ್ಯ ಅಭಿಪ್ರಾಯವಾಗಿದೆ.

(2) ಸಬ್ಬತ್ತಿನ ವಿಳನೆಯ ದಿನದಲ್ಲ ಯೇಸು ಸತ್ತನು ಎಂದು ನಾನು ನಂಬುತ್ತೇನೆ. “ಸೌರಣೆಯ ದಿನದಲ್ಲ” ಯೇಸು ಸತ್ತನು ಎಂದು ಸುವಾರ್ತೆಗಳಲ್ಲ ಹೇಳಲಾಗಿದೆ (ಯೋಹಾನ್ 19:31; ನೋಡಿ ಮಾರ್ಕ 15:42; ಲೂಕ 23:54; ನೋಡಿ ಮತ್ತಾಯ 27:62). ಅದು ಸಬ್ಬತ್ತಿನ ಸೌರಣೆಯ ದಿನವಾಗಿತ್ತು, ಮಾರ್ಕನ ಪ್ರಕಾರ, “ಆ ದಿನವು ಸೌರಣೆಯ ದಿನ; ಅಂದರೆ ಸಬ್ಬತ್ ದಿನದ ಹಿಂದಿನ ದಿನ ಆಗಿತ್ತು” (ಮಾರ್ಕ 15:42; ಒತ್ತಿ ಹೇಳಿದ್ದು ನನ್ನದು; ನೋಡಿ ಲೂಕ 23:54; ಯೋಹಾನ್ 19:31). ಕೆಲವರು ಪಸ್ಕದ ಈ “ಸಬ್ಬತ್ತನು” “ಶಿಶ್ರಾಂತಿಯ ದಿನ” ಎಂದು ಪರಿಗಣಿಸಿದ್ದಾರೆ. ಆದರೆ ಲೂಕನ ವೃತ್ತಾಂತ ಸಮಾಧಿಯ ಬಳಿಯಿದ್ದ ಇಬ್ಬರು ಸ್ತ್ರೀಯರ ವಿಷಯವು ಅಂತಹ ನಿೀಯವನ್ನು ಅಲ್ಲಗಳೆಯುತ್ತದೆ.

- ಯೋಸೇಫನು ಹಾಗೂ ನಿೀಯದೇವನು ಯೇಸುವನ್ನು ಹೊಣಿಟ್ಟ ವಿಚಾರದ ಕುರಿತು ಲೂಕನು, “ಆ ದಿನವು ಸೌರಣೆಯ ದಿನವಾಗಿತ್ತು ಮತ್ತು ಸಬ್ಬತ್ ದಿನ ಪ್ರಾರಂಭವಾಗುವುದಕ್ಕೆ ಸ್ವಲ್ಪ ಹೊತ್ತು ಮಾತ್ರ ಇತ್ತು” (ಲೂಕ 23:54; ಒತ್ತಿ ಹೇಳಿದ್ದು ನನ್ನದು) ಎಂದು ಬರೆದನು. ಆ ಇಬ್ಬರು ಆತನ ದೇಹವನ್ನು ಸಿದ್ಧಮಾಡುವಾಗ, ಸಂಗಡ ಬಂದಿದ್ದ ಸ್ತ್ರೀಯರು ಅಲ್ಲಿದ್ದರು (ಲೂಕ 23:55).
- ಸೂರ್ಯಸ್ತಮಾನವಾಗಿ ಸಬ್ಬತ್ ಆರಂಭವಾಗುವಾಗ, “ಸ್ತ್ರೀಯರು ಹಿಂತಿರುಗಿ

ಬಂದು ಪರಿಮಳ ದ್ರವ್ಯಗಳನ್ನು ಸುಗಂಧ ತೈಲವನ್ನು ಸಿದ್ಧಮಾಡಿಕೊಂಡರು” (ಲೂಕ 23:56). ನಂತರ, “ಅವರು ಸಬ್ಬತ್ ದಿನದಂದು ವಿಶ್ರಾಂತಿ ಪಡೆದರು” (ಲೂಕ 23:56ಬ; ಒತ್ತಿ ಹೇಳಿದ್ದು ನನ್ನದು).

- “ಆ ಸ್ತ್ರೀಯರು ಸಬ್ಬತ್ ದಿನದಲ್ಲ ಧರ್ಮನಿಯಮದ ಪ್ರಕಾರ ವಿಶ್ರಮಿಸಿಕೊಂಡು ವಾರದ ಮೊದಲನೆಯ ದಿವಸದಲ್ಲಿ, ಇನ್ನೂ ಮೊಜ್ಜಿರುವಾಗ ತಾವು ಸಿದ್ಧಮಾಡಿದ್ದ ಸುಗಂಧದ್ರವ್ಯಗಳನ್ನು ತೆಗೆದುಕೊಂಡು ಸಮಾಧಿಗೆ ಬಂದರು” (ಲೂಕ 24:1; ಒತ್ತಿ ಹೇಳಿದ್ದು ನನ್ನದು).

ಲೂಕ 24:1; ಲೂಕ 23:56ನ್ನು ಮುಂದುವರೆಸುತ್ತದೆ. “ಸಬ್ಬತ್ ದಿನ ಆದ ಮೇಲೆ ವಾರದ ಮೊದಲನೆಯ ದಿವಸ” ಅಂದರೆ ಅವರು ವಿಶ್ರಾಂತಿ ಪಡೆದ ಮರುದಿನ (ನೋಡಿ ಮತ್ತಾಯ 28:1). ಅದು ವಿಳನೇ ದಿವಸದ ಸಬ್ಬತ್. ಅದು ಮತ್ತೆ ಸಬ್ಬತ್ತಿನ (ಕ್ರಿಸ್ತನು ಮರಣ ಹೊಂದಿದ ದಿನ) ಹಿಂದಿನ ದಿನ ಅಂದರೆ ವಾರದ ಆರನೇ ದಿನ - ಅಂದರೆ ಇನ್ನೊಂದು ಮಾತಿನಲ್ಲಿ, ಶುಕ್ರವಾರ.

ಅಕ್ಷೇಪಣೆ #1: ಮೂರು ರಾತ್ರಿ ಅಂದರೆ “72 ಘಂಟೆಗಳು”

ಯೇಸು ಶುಕ್ರವಾರ ಸತ್ತನು ಎಂಬುದಕ್ಕೆ ಮತ್ತಾಯ 12:40ರಲ್ಲಿ ಕ್ರಿಸ್ತನು ಹೇಳಿದ ವಾಕ್ಯವು ಪ್ರಾಥಮಿಕ ಅಕ್ಷೇಪಣೆಯಾಗಿದೆ: “... ಯೋನನು ಹೇಗೆ ಮೂರು ದಿನ ರಾತ್ರಿ ಹಗಲು ಮೊದಲ ಮೀಸಿನ ಹೊಟ್ಟೆಯೊಳಗೆ ಇದ್ದನೋ, ಹಾಗೆಯೇ ಮನುಷ್ಯನು ಮೂರು ದಿನ ರಾತ್ರಿ ಹಗಲು ಭೂಗರ್ಭದೊಳಗೆ ಇರುವನು” (ಮತ್ತಾಯ 12:40). ಕೆಲವರು, “ಮೂರು ದಿವಸ ಹಾಗೂ ಮೂರು ರಾತ್ರಿ” ಎಂಬುದನ್ನು ಅಕ್ಷರಶಃ ಪರಿಗಣಿಸುತ್ತಾರೆ, ವಾರದ ಮೊದಲನೆಯ ದಿನದಿಂದ, ಕ್ರಿಸ್ತನು ಎದ್ದು ಬಂದ ದಿನದಿಂದ ಹಿಂದಕ್ಕೆ ಲೆಕ್ಕಿಸಿ, ಆತನು ಸತ್ತ ದಿನವನ್ನು ನಿರ್ಣಯಿಸುತ್ತಾರೆ. ಅವರ ಮುಕ್ತಾಯಕ್ಕೆ ಇತರ ವಾಕ್ಯಗಳು ಸರಿಹೋಗುವಂತೆ ಬಳಸುತ್ತಾರೆ.

“ಮೂರು ರಾತ್ರಿ ಹಾಗೂ ಹಗಲನ್ನು” ಇಷ್ಟತ್ಯಾಲ್ಪ ತಾಸುಗಳು ಎಂದು ಯೇಸು ಪರಿಗಣಿಸಿದ್ದನ್ನು ಅಥವಾ ಇಲ್ಲವೋ ಎಂಬ ಪ್ರಶ್ನೆಯು ನಮ್ಮ ಮುಂದೆ ಇರುತ್ತದೆ.⁹ “ಮೂರನೆಯ ದಿನ ಆತನು ಎದ್ದು ಬರುತ್ತೇನೆ ಎಂದು ಅನೇಕ ಸಾರಿ ಹೇಳಿದ್ದನು” (ಮತ್ತಾಯ 16:21; 17:23; 20:19; ಲೂಕ 24:7, 21, 46; ಒತ್ತಿ ಹೇಳಿದ್ದು ನನ್ನದು). ಹೆಲನು ಸಹ, “ಆತನು ಮೂರನೆಯ ದಿನದಲ್ಲ ಎಜ್ಜಿಸಲ್ಪಟ್ಟನು” ಎಂಬ ಸಭೆಯ ನಂಜಕೆಯ ನಿರ್ಣಯವನ್ನು ತಿಳಿಸಿರುವನು (1 ಕೊರಿಂಥ 15:4; ಒತ್ತಿ ಹೇಳಿದ್ದು ನನ್ನದು). ಹಾಗಾದರೆ “ಮೂರು ರಾತ್ರಿ ಹಾಗೂ ಮೂರು ಹಗಲು” ಎಂಬದರ ಅರ್ಥ “ಮೂರನೆಯ ದಿನವಾಗಿರದೇ ನಾಲ್ಕನೇ ದಿನ ಎಂದಿರುತ್ತದೆ.”¹⁰

ಈ ಪದದ ಅರ್ಥಕ್ಕೆ ಸಂಬಂಧಪಟ್ಟಂತೆ ಹಳೇ ಒಡಂಬಡಿಕೆಯ, ಎಸ್ಟೆರ್ 4:16 ಮತ್ತು 5:1 ನ್ನು ನೋಡಿ: 4:16ರಲ್ಲಿ ಮೊದಲಕ್ಕೆ ಹಾಗೂ ಇತರೆ ಯೆಹೂದ್ಯರು “ಮೂರು ದಿನಗಳ ಕಾಲ” ಉಪವಾಸವಿರಲು ಹೇಳಿ, ತಾನೂ ಹಾಗೂ ತನ್ನ ಸೇವಕಿಯರೂ ಸಹ ಉಪವಾಸ ವಿರುವೆವು ಎಂದು ಹೇಳಿದನು. ಮೂರು ದಿನಗಳ ನಂತರ ತಾನು ಅರಸನ ಬಳಿಗೆ ಹೋಗುವೆನು ಎಂದಳು. 5:1 ರಲ್ಲಿ ಅಂದರೆ “ಮೂರನೆಯ ದಿನ” ಎಂಬುದನ್ನು ಗಮನಿಸಿ.

ಮತ್ತಾಯ 12 ಎಸ್ಟೆರ್ 4 ಮತ್ತು 5ರ “ಮೂರನೇ ದಿನ” ಎಂಬ ಸಹಜ ಬಳಕೆಯನ್ನು ಯಾವ ವಿಧದಲ್ಲಿ ವರ್ಣಿಸೋಣ? ಅನೇಕ ಪಂಡಿತರ ಪ್ರಕಾರ “ಯೆಹೂದ್ಯರು ದಿನದ ಒಂದು ಭಾಗವನ್ನು ಅಂದರೆ ದಿನದ ಅಡಿ, ಅಥವಾ ಅಂತ್ಯವನ್ನು ಬಹುತೇಕ ದಿವಸ ಎಂದು ಪರಿಗಣಿಸಿದ್ದರು.”¹¹ ಹಸ್ತಚಿತ್ರಣ ಭಾಗದಲ್ಲೂ ಇದನ್ನೇ ಗಮನಿಸುತ್ತವೆ:

- ಮೂರನೆಯ ದಿನದ (ನಂತರ; Gk: meta) ಅಂತ್ಯದಲ್ಲೂ ಯೇಸು ಎದ್ದಿರಬಹುದು ಎಂದು ಹಲವು ಸಾಲಿ ವಾಕ್ಯಗಳು ತಿಳಿಸುತ್ತವೆ. (ಮತ್ತಾಯ 27:63; ಮಾರ್ಕ 8:31; ಮಾರ್ಕ 9:31; 10:34¹²).
- ಮೂರನೆಯ ದಿನದಲ್ಲೂ ಎದ್ದನು ಎಂದು ಸಹ ವಾಕ್ಯಗಳು ತಿಳಿಸುತ್ತವೆ (ಮತ್ತಾಯ 16:21; 17:23; 20:19; ಲೂಕ 9:22; 18:33; 24:7, 46; ನೋಡಿ 1 ಕೊಲಿಂಥ 15:4).
- ಮೂರನೆಯ ದಿನ ಹಾಗೂ “ನಂತರ” ಮತ್ತು ಎಂಬ ಪದಗಳನ್ನು “ಮೇಲೆ” ಅಂತರ್ ಬದಲಾವಣೆ ಮಾಡಲಾಗಿದೆ. ಉದಾಹರಣೆಗಾಗಿ, ಒಂದು ಉತ್ತಮವಾದ ಅಲಿಕೆಯ ನಂತರ, ಮಾರ್ಕನು ಯೇಸು “ಮೂರನೆಯ ದಿನದ ನಂತರ” ಆತನು ಜೀವಿತನಾಗಿ “ಎದ್ದು ಬರಬೇಕಾಗಿದೆ” ಎಂದು ಬರೆದನು (ಮಾರ್ಕ 8:31; ಒತ್ತಿ ಹೇಳಿದ್ದು ನನ್ನದು). ಆದರೆ, ಮತ್ತಾಯ ಹಾಗೂ ಲೂಕರ ಪ್ರಕಾರ, “ಮೂರನೆಯ ದಿನದಲ್ಲೂ ಮೇಲೆ ವಿಳುವನು” ಎಂದು ಆತನು ಹೇಳಿದನೆಂದು ಹೇಳಿದರು (ಮತ್ತಾಯ 16:21; ಲೂಕ 9:22; ಒತ್ತಿ ಹೇಳಿದ್ದು ನನ್ನದು).
- ಕ್ರಿಸ್ತನ ವಿರೋಧಿಗಳು, “ಮೂರು ದಿನಗಳ ನಂತರ ವಿಳುವನು” ಎಂಬ ಯೇಸುವಿನ ಮಾತನ್ನು ನೆನಪಿಸಿದರು (ಮತ್ತಾಯ 27:63; ಒತ್ತಿ ಹೇಳಿದ್ದು ನನ್ನದು). ಆದರೆ “ಮೂರು ದಿನಗಳು” ಅದನ್ನು ಎಷ್ಟೆರಡು ಘಂಟೆಗಳ ಅಂತರವೆಂದು ಅವರು ಅರಿಯಲಿಲ್ಲ. “ಮೂರನೆಯ ದಿನದವರೆಗೆ ಸಮಾಧಿಗೆ ಕಾವಲು ಹಾಕುವ” ವಿಚಾರವನ್ನು ಮಾತ್ರ ಚಿಂತಿಸುವವರಾಗಿದ್ದರು (ಮತ್ತಾಯ 27:64; ಒತ್ತಿ ಹೇಳಿದ್ದು ನನ್ನದು).¹³

ಯೇಸುವಿನ ಮರಣದ ಕುರಿತು ಒಬ್ಬನು ಯಾವುದೇ ದಿನವನ್ನು ಆರಿಸಿಕೊಂಡರು, “ಸುವಾರ್ತೆಗಳ ಪ್ರಕಾರ ಮೂರು ದಿನ ಹಾಗೂ ರಾತ್ರಿಗಳನ್ನು ಅಂದರೆ ಎಷ್ಟೆರಡು ತಾಸುಗಳ ಅವಧಿಯನ್ನು ಸುವಾರ್ತೆಗಳ ಲೆಕ್ಕಾಚಾರದ ಪ್ರಕಾರ ಸಲಿಯಾಗಲು ಸಾಧ್ಯವಿಲ್ಲ.”¹⁴ ಮತ್ತಾಯ 12:40ರಲ್ಲಿ, “ಲೆಕ್ಕಾಚಾರವನ್ನು ಪ್ರತಿಪಾದಿಸಲು”¹⁵ ಯೇಸು ಪ್ರಯತ್ನಿಸಲಿಲ್ಲ ಎಂಬುದನ್ನು ಅರಿತುಕೊಳ್ಳುವುದು ಉತ್ತಮವಾಗಿದೆ. ಆದರೆ ತಾನು ಸಮಾಧಿಯಲ್ಲಿರಬೇಕಾದ ಸಂಗತಿಯನ್ನು ಯೋನನು ಮೀನಿನ ಹೊಟ್ಟೆಯಲ್ಲಿ “ಹೂಣಿಟ್ಟ” ಮೂರುದಿನಗಳ ಕಾಲ ಇದ್ದದ್ದಕ್ಕೆ ಸಂಕೇತವಾಗಿದೆ.

ಅಕ್ಷೇಪ #2: ಯೋಹಾನ್ ವಿವರಣೆಗೂ ಹಾಗೂ ಇತರ

ಸುವಾರ್ತೆಗಳ ವಿವರಣೆಗೂ ವ್ಯತ್ಯಾಸವಿದೆ

ಮತ್ತಾಯ 12:40ರ ನಂತರ, ಶುಕ್ರವಾರ ಕ್ರೂರಿತನಾದ ವಿಚಾರವನ್ನು ಯೋಹಾನ್‌ನು ಐದು ಬಾರಿ ತಿಳಿಸಿದ್ದು, ಇತರೆ ಸುವಾರ್ತೆಗಳಲ್ಲಿ ವಿಭಿನ್ನವಾಗಿದೆ. ಈ ವಿಷಯದ ಕುರಿತು A. T. Robertson ರವರು ವಿಶೇಷ ಚರ್ಚೆಯನ್ನು ನೀಡಿ: “ನಿಗದಿತ ಸಮಯದಲ್ಲೂ ... ಯೇಸು ಪಸ್ತದ ಊಟವನ್ನು ಹಿಂದಿನ ದಿವಸ ಮಾಡಿದನು ಎಂದು ಯೋಹಾನ್‌ನು ತಿಳಿಸಿರುವುದಿಲ್ಲ. ಇದು ಭಿನ್ನವಾಗಿದೆ.”¹⁶ ಕೆಲವು ಮುಖ್ಯಾಂಶಗಳನ್ನು ಮಾತ್ರ ಅರಿಯಬಹುದಾಗಿದೆ.¹⁷

- ಯೋಹಾನ್ 13:1ರಲ್ಲಿ “ಪಸ್ತದ ಮುಂದೆ” ಎಂದು ಹೇಳಿದ ನಂತರ “ಅವರು ಊಟಕ್ಕೆ ಕೂತುಕೊಂಡಿರುವಾಗ” ಎಂದಿದೆ. ಶುಕ್ರವಾರ ಕ್ರೂರಿತನಾಗಲಿಲ್ಲ ಎಂದು ವಾದಿಸುವವರು. ಯೋಹಾನ್ 13:1, 2 ರಂತೆ, ಅವರು ಮೇಲುಷ್ಕಲಿಯಲ್ಲಿ ಮಾಡಿದ ಊಟ, ಪಸ್ತದ ಊಟವಲ್ಲ ಎನ್ನುತ್ತಾರೆ. ಆದರೆ ಇತರೆ ಸುವಾರ್ತೆಗಳೊಂದಿಗೆ

ಹೋಲಿಸಿದರೆ, ಯೋಹಾನ್ 13:1 ಪಸ್ಕದ ನಂತರ ಎಂದು ಸೂಚಿಸುತ್ತದೆ. ವಚನ 2ರಲ್ಲಿ ಪಸ್ಕದ ಊಟದ ಬಗ್ಗೆ ಡಿಟೇಲಿಸಲಾಗಿದೆ.

- ಮೇಲುಪ್ಪಲಿಗೆಯ ಊಟದ ಸಂದರ್ಭದಲ್ಲಿ ಯೇಸು ಯೂದನಿಗೆ, “ನೀನು ಮಾಡುವದನ್ನು ಬೇಗನೆ ಮಾಡಿಬಿಡಿ ಅಂದನು” (ಯೋಹಾನ್ 13:27). “ನಮಗೆ ಬೇಕಾದದ್ದನ್ನು ಕೊಂಡುಕೋ” (ಯೋಹಾನ್ 13:29) ಎಂದು ಯೇಸು ಹೇಳುತ್ತಿರುವನೆಂದು ಇತರೆ ಶಿಷ್ಯರು ಡಿಟೇಲಿಸಿದರು ಶುಕ್ರವಾರದಂದು ಕ್ರೂಜಿತನಾಗಲಿಲ್ಲ ಎನ್ನುವವರು. “ಹಬ್ಬ” ಎಂದರೆ “ಪಸ್ಕ” ಎಂದು ಪರಿಗಣಿಸಿ ಯೇಸು ಮತ್ತು ಅಪೊಸ್ತಲರು “ಪಸ್ಕದ ಊಟ” ಮಾಡಲಿಲ್ಲ ಎಂದು ವಾದಿಸುತ್ತಾರೆ. ಇದು ಅನಗತ್ಯವಾದ ನಿರ್ಣಯ. ಒಂದು ದಿನದ ಪಸ್ಕದ ನಂತರ, ಒಂದು ವಾರಕಾಲ ಹುಜಿಯಲ್ಲಿ ರೋಟ್ಟಿಗಳ ಹಬ್ಬವನ್ನು ಮುಂದುವರಿಸುತ್ತಿದ್ದರು. ಈ ಹಬ್ಬಕ್ಕಾಗಿ ಯೂದನು ಸಿದ್ಧಕೆ ಮಾಡಲು ಹೋದನು ಎಂಬ ಪ್ರತೀತಿ ಇದೆ.
- ಯೆಹೂದ್ಯ ನಾಯಕರು ಯೇಸುವನ್ನು ಪಿಲಾತನ ಮುಂದೆ ತಂದಾಗ, “ಅವರು ತಮಗೆ ಮೈಲಿಗೆ ತಟ್ಟಿ ಪಸ್ಕದ ಊಟವನ್ನು ಮಾಡುವದಕ್ಕೆ ಅಡ್ಡಿಯಾದಿತೆಂದು ಅರಮನೆಯೊಳಕ್ಕೆ ಹೋಗಲಿಲ್ಲ” (ಯೋಹಾನ್ 18:28). ಶುಕ್ರವಾರ ಕ್ರೂಜಿತನಾಗಲಿಲ್ಲ ಎನ್ನುವವರು, ಅತನು ಮಾಡಿದ ಊಟ ಪಸ್ಕದ ಊಟವಲ್ಲ ಎಂದು ನಿರ್ಣಯಿಸುತ್ತಾರೆ. Robertson ಈ ಕೆಳಕಂಡಂತೆ ಬರೆದ,

ಮೊದಲ ದೃಷ್ಟಿಗೆ ಇದರಲ್ಲಿ ಗೊಂದಲವಿರಬಹುದು ... ಹೊಸ ಒಡಂಬಡಿಕೆಯಲ್ಲಿ “ಪಸ್ಕ”ವನ್ನು ಮೂರು ವಿಧದಲ್ಲಿ ವಿವರಿಸಲಾಗಿದೆ “ಪಸ್ಕದ ಊಟ” “ಪಸ್ಕದ ಕುಲಿ” ಹಾಗೂ “ಪಸ್ಕ ಹಬ್ಬ” ಇದನ್ನು ಹೊರತು ಪಡಿಸಿ ಯೋಹಾನ್‌ನು “ಎಂಟು” ಸಾರಿ ಈ ಪದಬಳಕೆ ಮಾಡಿರುವನು, ಅದರಲ್ಲಿ ಪಸ್ಕದ ಅರ್ಥವೇ ಇರುತ್ತದೆ.¹⁸

ಇತರೆ ಸುವಾರ್ತೆಗಳ ಹೇಳಿಕೆಯ ಪ್ರಕಾರ ಹಿಂದಿನ ಸಾಯಂಕಾಲ ಪಸ್ಕದ ಊಟವನ್ನು ಮಾಡುತ್ತಿದ್ದರು (ಮತ್ತಾಯ 26:17-19; ಮಾರ್ಕ್ 14:12, 14, 16; ಲೂಕ 22:8, 11, 13, 15). ಹಿಲೀ ಸಭೆಯ ಪ್ರತಿನಿಧಿಗಳು ಇತರ ಊಟದ ಕ್ರಮವನ್ನು ಹೊಂದಿ, ಎಂಟು ದಿನಗಳ ಹಬ್ಬದ ಸಮಯದಲ್ಲಿ ಅದನ್ನು ಮಾಡುತ್ತಿದ್ದರು.¹⁹

- “ಪಸ್ಕ ಹಬ್ಬದ ಸೌರಣಿಯ ದಿವಸ” ಯೇಸು ಬಿಚಾರಣೆಗೆ ಒಳಗಾದನು (ಯೋಹಾನ್ 19:14). ಶುಕ್ರವಾರದಂದು ಕ್ರೂಜಿತನಾಗಲಿಲ್ಲ ಎನ್ನುವವರು. “ಪಸ್ಕದ ಊಟಕ್ಕೆ ಸಿದ್ಧಕೆ” ಅಥವಾ ಯೆಹೂದ್ಯರ ಸಬ್ಬತ್ತಿನ ಸಿದ್ಧಕೆ ಎಂದು ಪ್ರತಿಪಾದಿಸಿರುವರು (ಮತ್ತಾಯ 27:62; ಮಾರ್ಕ್ 15:42; ಲೂಕ 23:54; ಯೋಹಾನ್ 19:31, 42).²⁰ ಇಲ್ಲ “ಪಸ್ಕ” ಅಂದರೆ “ಹಬ್ಬ” ಎಂದಿರುತ್ತದೆಯೇ ವಿನಹ ಪಸ್ಕದ ಊಟವಲ್ಲ. ಯೋಹಾನ್ 18:28. NIV ಯಲ್ಲಿ “ಪಸ್ಕದ [ವಾರಕ್ಕಾಗಿ] ಸಿದ್ಧಕೆಗೊಳ್ಳುವ ದಿನ [ಪಸ್ಕದ ವಾರದಲ್ಲಿ ಬಂದ ಸಬ್ಬತ್].”
- ಯೋಹಾನ್ 19:31 ಯೇಸು ಸತ್ತನಂತರದಲ್ಲಿ, “ಸಬ್ಬತ್ ದಿನವಾದ್ದರಿಂದ” ಅದನ್ನು ಪ್ರಮುಖ ದಿನವೆಂದಿದ್ದಾರೆ. ಶುಕ್ರವಾರ ಕ್ರೂಜಿತನಾಗಲಿಲ್ಲ ಎನ್ನುವವರು ಇದು ಸಾಧಾರಣವಾದ (ವಿಚನೆಯ) ದಿವಸವಾಗಿದೆ. ಪಸ್ಕದ ಸಂದರ್ಭದಲ್ಲಿ ಅಜಲಿಸಿದ ಸಬ್ಬತ್ ದಿವಸವಾಗಿತ್ತು. ಇಲ್ಲ ಬೇರೆ ಬೇರೆ ಯಾವ ಸೂಚನೆಗಳೂ ಇರುವದಿಲ್ಲ. ಎಂಟನೆ ದಿನದ ಸಬ್ಬತ್ “ವಿಶೇಷ” ದಿವಸವಾಗಿತ್ತು.²¹

ನಂಜಿಕೆಯ ಒಂದು ವಿಚಾರ?

ಶುಕ್ರವಾರದಂದು ಕ್ರೂಷಿಕನಾಗಲಿ ಎನ್ನುವವರಿಗೆ ಇತರ ಅಕ್ಷೇಪಗಳನ್ನು ತಿಳಿಸಬಹುದಾಗಿದೆ.²² ಇದಕ್ಕಾಗಿ ನಾನು ಹೆಚ್ಚಿನ ಸಮಯವನ್ನು ತೆಗೆದುಕೊಂಡಿದ್ದೇನೆ. ಹೆಸ್ಟರ್‌ರವರೊಂದಿಗೆ ನಾನೂ ಸಹ ಅಭಿಪ್ರಾಯಿಸಿ, ಶುಕ್ರವಾರದ ಸಾಯಂಕಾಲದಿಂದ ಭಾನುವಾರದ ಮುಂಜಾನೆಯವರೆಗೆ ಯೇಸು ಸಮಾಧಿಯಲ್ಲಿದ್ದನು. ಇದು ಸುವಾರ್ತೆಗಳ ಹೇಳಿಕೆಗೆ ಅನುಗುಣವಾಗಿದೆ.²³ ನಿಮ್ಮದೇ ಆದ ಅಭಿಪ್ರಾಯವನ್ನು ನಾನು ಸಮ್ಮತಿಸುತ್ತೇನೆ. ಇದು ನಂಜಿಕೆಗೆ ಪ್ರಾರಂಭವಾದ ಆಲೋಚನೆಯಾಗಿರದೆ, ನಿಮ್ಮ ಭಿನ್ನಾಭಿಪ್ರಾಯಕ್ಕೆ ಸಹೋದರನಾಗಿ ನಾನು ಮನ್ನಣೆ ನೀಡುತ್ತೇನೆ.

ಟಿಪ್ಪಣಿಗಳು

¹ಮಾರ್ಕ 16:9 ಈ ಭಾಗವು ಮಾರ್ಕನ ಸುವಾರ್ತೆಯ ಮುಕ್ತಾಯದ ಕುರಿತು ವಾದಿಸುವ ಭಾಗವಾಗಿದೆ. ಈ ವಾದದ ಮೇಲೆ ಸಾಮಾನ್ಯ ಒಪ್ಪಂದಗಳಿಗಾಗಿ ಲೇಖನ ನೋಡಿಲ ನಂತರ ಈ ಪುಸ್ತಕದಲ್ಲ ಕಾಣಬಿಲ. ²ಪುನರುತ್ಥಾನದ ಚರ್ಚೆಯನ್ನು ನೋಡಿಲ ಈ ಪುಸ್ತಕದ ಪ್ರಾರಂಭದಲ್ಲ ಅದನ್ನು ಕಾಣಬಿಲ. ³ಯೆಹೂದ್ಯರ ದಿನವು ಸೂರ್ಯೋದಯದಿಂದ ಸೂರ್ಯಸ್ತಮಾನವರೆಗೆ ಒಂದು ದಿನ ಎಂದು ನೆನಪಿನಲ್ಲಿಟ್ಟುಕೊಳ್ಳಿ. ⁴Robert L. Thomas, ed., and Stanley N. Gundry, assoc. ed., *A Harmony of the Gospels* (Chicago: Moody Press, 1978), 320. ⁵R. C. Foster, *Studies in the Life of Christ* (Grand Rapids, Mich.: Baker Book House, 1971), 187. ⁶F. LaGard Smith, *The Narrated Bible in Chronological Order* (Eugene, Oreg.: Harvest House Publishers, 1984), 1454–56. ⁷“ಸಿದ್ಧನಾಗಿರು” ಎಂಬ ಹಾರವನ್ನು *ಕ್ರಿಸ್ತನ ಜೀವನ ಚರಿತ್ರೆ, 6ನೇ ಪುಸ್ತಕದಲ್ಲ* ನೋಡಿಲ. ⁸“Polycarp, the disciple of John, expresses the persuasion that Jesus ate the Passover” (A. T. Robertson, *A Harmony of the Gospels for Students of the Life of Christ* [New York: Harper & Row, 1950], 280). ⁹ಈ ಭಾಗದ ಮೇಲೆ ಹೆಚ್ಚಿನ ಚರ್ಚೆಗಾಗಿ “ಮೂರು ಹಗಲು ಮತ್ತು ಮೂರು ರಾತ್ರಿಗಳು” ಎಂಬ ಹಾರವನ್ನು *ಕ್ರಿಸ್ತನ ಜೀವನ ಚರಿತ್ರೆ, 2ನೇ ಪುಸ್ತಕದಲ್ಲ* ನೋಡಿಲ. ¹⁰Foster, 192.

¹¹J. W. McGarvey and Philip Y. Pendleton, *The Fourfold Gospel or A Harmony of the Four Gospels* (Cincinnati: Standard Publishing Co., 1914), 306. ಉದಾಹರಣೆಗಾಗಿ ನೋಡಿ ಅದಿಕಾಂಡ 42:17, 18:: 1 ಸಾಮುವೇಲ 30:12, 13; 1 ಅರಸು 20:29; 2 ಪೂರ್ವಕಾಲ ವೃತ್ತಾಂತ 10:5, 12. ಮತ್ತೆ ಇತ್ತೀಚೆಯ 11:30ನ್ನು ಯೆಹೋಶುವ 6:15ಕ್ಕೆ ಹೋಲಿಸಿ. ¹²ಮಾರ್ಕ 9:31 ಮತ್ತು 10:34ರಲ್ಲ ಮೂಲ ಗ್ರಂಥದಲ್ಲ [Gk: *meta*] “ಮೂರು ದಿನಗಳು”; ಆದರೆ NASB ಯಲ್ಲ “ಮೂರು ದಿನಗಳ ತರುವಾಯ” ಎಂದು ಅನುವಾದಿಸಲಾಗಿದೆ. ಇನ್ನೊಂದು ಉಪಸರ್ಗವ್ಯಯದಲ್ಲ (*dia*) ಅದರ ಅಭಿಪ್ರಾಯ “ತರುವಾಯ” ಇದನ್ನು ಮತ್ತುಯ 26:61 ಮತ್ತು 14:58ರಲ್ಲ ಉಪಯೋಗಿಸಿದೆ. ¹³“ದಿನದ ಇತಿಹಾಸದಲ್ಲ ಮೂರು ಮುಖ್ಯಾಂಶಗಳು” ಎಂಬ ಹಾರವನ್ನು ಈ ಪುಸ್ತಕದಲ್ಲ ನೋಡಿಲ. ¹⁴Foster, 191. ಕ್ರಿಸ್ತನನ್ನು ಶಿಲುಬೆಗೆ ಹಾಕಿರುವುದು ಬುಧವಾರವಾದರೆ ಎಷ್ಟತ್ತರಡು ಗಂಟೆಗಳಿಗಿಂತ ಹೆಚ್ಚಾಗಿ ಅಲ್ಲ ಸಮಯ ಬರುತ್ತದೆ; ಇದನ್ನು ಗುರುವಾರ ಶಿಲುಬೆಗೆ ಹಾಕಿದ್ದಾರೆ ಎಂದು ತೆಗೆದುಕೊಂಡರೆ ಅಲ್ಲ ಮೂರು ಹಗಲು ಮತ್ತು ಮೂರು ರಾತ್ರಿಗಳು ಬರುತ್ತವೆ. ಆದರೆ ಎಷ್ಟತ್ತರಡು ಗಂಟೆಗಳು ಆಗುವುದಿಲ್ಲ. ¹⁵Ibid. ¹⁶Robertson, 281–84. ¹⁷Robertson, ಅವರು ಚರ್ಚೆ ಮುಖಾಂತರ ಹೆಚ್ಚಿನದನ್ನು ಸೇರಿಸಿದ್ದಾರೆ. ಬೇರೆ ವ್ಯತ್ಯಾಸವುಳ್ಳ ಅನುಸಂದಾನವು Thomas ಮತ್ತು Gundry, ಅವರಿಂದ ತೆಗೆದುಕೊಳ್ಳಲಾಗಿದೆ. ಕ್ರಿಸ್ತನು ಶುಕ್ರವಾರವೇ ಸತ್ತನೆಂದು ಯಾರು ಹೇಳಿದರು. ಆ ಗ್ರಂಥಕರ್ತನು ಬೇರೆ ಪದ್ಧತಿಯನ್ನು ಉಪಯೋಗಿಸಿ ಸಮಯ ಮತ್ತು ದಿನಗಳು ಸೂಚಿಸಿದ್ದಾನೆ ಸಲಹೆ ಕೊಡುತ್ತಾ ಅವರು ಯೋಹಾನನಿಗೆ ಮತ್ತು ಅಂಶ ಲೆಕ್ಕಕ್ಕೆ ಅವರು ಹೊಂದಿಕೊಂಡಿದ್ದಾರೆ, ಸಂಧಾನ ಮಾಡಿಕೊಂಡಿದ್ದಾರೆ (Thomas and Gundry, 321–22). ¹⁸Robertson, 282–83. ಅಂಶ ಸೂಚಿಸಬರಹಗಾರರು “ಪಸ್ಕ”ವನ್ನು ಪಸ್ಕದ ಉಂಟವೆಂದು ಸೂಚಿಸುತ್ತಾರೆ, ಆದರೆ ನಮ್ಮ ಸಂಬಂಧ *ಯೋಹಾನನ* ಹೇಗೆ ಈ ಶಬ್ದ ಉಪಯೋಗಿಸಿದ್ದಾನೆ ಎನ್ನುವಂಥದ್ದು. ¹⁹ಇಲ್ಲ ಇನ್ನೊಂದು ಮಾರ್ಗದಿಂದ ಸ್ಥಾಪಿಸಲ್ಪಟ್ಟಿದೆ ಅದೇನೆಂದರೆ “ಪಸ್ಕ” ಎನ್ನುವುದು ಈ ವಚನದಲ್ಲ ಪಸ್ಕದ ಉಂಟಕ್ಕೆ ಸೂಚಿಸಿಲ್ಲ;

ಸೂರ್ಯಮಳುಗುವದರೊಳಗೆ ನಾಯಕರು ಪ್ರಬೋಲಿಯಮ್ ಮೂಲಕ ಪ್ರವೇಶಿಸುವದನ್ನು ಅಪವಿತ್ರಗೊಳಿಸುತ್ತದೆ. (ಉದಾಹರಣೆಗೆ ಸಂಪ್ರದಾಯದ ಅಶುದ್ಧತೆ ಸೂರ್ಯಮಳುಗುವದರೊಳಗೆ ಮುಕ್ತಾಯವಾಗುತ್ತಿತ್ತು, ನೋಡಿರಿ ಯಾಜಾಕಕಾಂಡ 15:1-24; 17:15, 16.) ಆದುದರಿಂದ ಪಸ್ಕದ ಮೊದಲನ ದಿನದ ಕುರಿತು ಪ್ರಶ್ನೆ ಇರುವುದಾದರೆ, ಅವರು ಪಸ್ಕ ಊಟವನ್ನು ಸೂರ್ಯಮುಳುಗಿದ ನಂತರವೆ ಇನ್ನೂ ತೆಗುದುಕೊಳ್ಳುತ್ತಿರಬಹುದು. ಅವರು ಪಸ್ಕ ಊಟದ ಕುರಿತು ಸಂಬಂಧ ಹೊಂದಿರುವುದಿಲ್ಲ, ಆದರೆ ಬೇರೆ ಊಟದ ವಿಷಯದಲ್ಲ ಹಂಬಲಿಸುವವರಾಗಿದ್ದಾರೆ. ²⁰ಯೇಸು ಶುಕ್ರವಾರ ಸತ್ತನೆಂದು ಅವರು ನಂಬುವುದಕ್ಕೆ (ಈ ಅಧ್ಯಾಯದಲ್ಲ ಮುಂಚೆ ಕೊಡಲ್ಪಟ್ಟಿದೆ) ನನ್ನ ಎರಡನೆಯ ಕಾರಣ ನೋಡಲಿ.

²¹“ದಿನದ ಇತಿಹಾಸದಲ್ಲಿ ಮೂರು ಮುಖ್ಯಾಂಶಗಳು,” ಎಂಬ ಪಾಠವನ್ನು ನೋಡಿ. ²²ಉದಾಹರಣೆಗೆ, ಪಸ್ಕದ ಕುರಿತು ಹಳೆ ಒಡಂಬಡಿಕೆ ವಿನು ಬೋಧಿಸುವುದರ ಮೇಲೆ ಒಂದು ಮೂಲ ಗ್ರಂಥದ ವಾಸ್ತವ ವಾದವು ಅಲ್ಲಿದೆ. ಪ್ರಸ್ತಾಪಿಸಿದ ವಿಷಯದ ವಾದವು ಹೇಳುವುದೇನೆಂದರೆ ಕ್ರಿಸ್ತನು ಗುರುವಾರವೇ ಆತನು ತನ್ನ ತ್ಯಾಗವನ್ನು ಶಿಲುಬೆ ಮೇಲೆ ಮಾಡಿರಬಹುದು ಅದೇ ಸಮಯಕ್ಕೆ ಸರಿಯಾಗಿ ದೇವಾಲಯದಲ್ಲ ಪಸ್ಕದ ಕುರಿಯನ್ನು ಬಲ ಅರ್ಪಿಸಲಾಯಿತು. ²³H. I. Hester, *The Heart of the New Testament* (Liberty, Mo.: Quality Press, 1963), 224.